

ಸರ್ಕಾರಿ ಕಂದಾಯ ಅಧಿಕಾರಿ (ಮಹಾಲಕ್ಷ್ಮಿಪುರ) ವಲಯ

1. ಸರ್ಕಾರಿ ಕಂದಾಯ ಅಧಿಕಾರಿಗಳ ಕಭೇರಿಯ ಕಾರ್ಯಗಳು ಮತ್ತು ಕರ್ತವ್ಯಗಳು :

ಅ. ಕಭೇರಿಯ ರೈನರು : ಸರ್ಕಾರಿ ಕಂದಾಯ ಅಧಿಕಾರಿ (ಮಹಾಲಕ್ಷ್ಮಿಪುರ) ವಲಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಭಾಷ್ಯಂ ಪಾರ್ಕ್, ಸಂಪಿಗೆ ರಸ್ತೆ. ಬೆಂಗಳೂರು-20 ದೂರವಾಣಿ : 23568447

ಆ. ರಚನೆ :

ಜಂಟಿ ಆಯುಕ್ತರು (ಪ್ರಾಚೀನ)

ಕಂದಾಯ ಅಧಿಕಾರಿ (ಪ್ರಾಚೀನ)

ಸರ್ಕಾರಿ ಕಂದಾಯ ಅಧಿಕಾರಿ

ವ್ಯವಸ್ಥಾಪಕರು

ಮೌಲ್ಯ ಮಾಪಕರು	ಕಂದಾಯ ಪರಿವೀಕ್ಷಕರು	ಕಂದಾಯ ವಸೂಲಿಗಾರರು
--------------	-------------------	------------------

ಪ್ರಾಥಮಿಕ ದರ್ಜೆ ಗುಮಾಸ್ತರರು	ದ್ವಿತೀಯ ದರ್ಜೆ ಗುಮಾಸ್ತರರು	ನಾಲ್ಕನೇ ದರ್ಜೆ ನೋಕರರು
---------------------------	--------------------------	----------------------

ಇ. ಕಾರ್ಯಗಳು ಮತ್ತು ಕರ್ತವ್ಯಗಳು : ಸರ್ಕಾರಿ ಕಂದಾಯ ಅಧಿಕಾರಿ (ಮಹಾಲಕ್ಷ್ಮಿಪುರ) ವಲಯ ವಾಯ್ಲಿಯಲ್ಲಿ ಬರುವ ವಾಡ್‌ ಸಂಖ್ಯೆ 43, 44, 68 ಮತ್ತು 74 ರಲ್ಲಿನ ಸ್ವತ್ತಗಳನ್ನು ಕಂದಾಯ ವಾಯ್ಲಿಗೆ ತರುವುದು. ಖಾತಾ ವರ್ಗಾವಣೆ, ಖಾತಾ ನೊಂದಾವಣೆ, ಖಾತಾ ವಿಭಜನೆ ಮತ್ತು ಖಾತಾ ಒಂದುಗೂಡಿಸುವಿಕೆ ಕಡತಗಳ ನಿರ್ವಹಣೆ, ಸ್ವತ್ತಗಳೀಂದ ಕಂದಾಯ ವಸೂಲಾತಿ, ಚುನಾವಣೆ ಕೆಲಸ ಮತ್ತು ಜನಗಣತಿ ಕೆಲಸ ಹಾಗೂ ಮೇಲಿನ ಅಧಿಕಾರಿಗಳು ಸೂಚಿಸುವ ಕೆಲಸಗಳ ನಿರ್ವಹಣೆ. ಕಂದಾಯ ನಿರ್ದಾರಣೆ ವಿರುದ್ಧ ಸಲ್ಲಿಸಲಾದ ಮೇಲ್ಮೈ ಅಜ್ಞಗಳ ವಿಲೇವಾರಿ ಇತ್ತೂದಿ.

1. ಅಧಿಕಾರಿ ಮತ್ತು ಸಿಬ್ಬಂದಿಗಳ ಅಧಿಕಾರ ಮತ್ತು ಕರ್ತವ್ಯಗಳು :

ಕ್ರಮ ಸಂಖ್ಯೆ	ಅಧಿಕಾರಿ / ನೌಕರರ ಹುದ್ದೆಯ ವಿವರ	ಅಧಿಕಾರಿ / ನೌಕರರ ಕರ್ತವ್ಯ, ಜವಾಬ್ದಾರಿ ಹಾಗೂ ನಗರ ಪಾಲಿಕೆಯ ವಿವಿಧ ಕಾರ್ಯಾಚಾರ್ಯಗಳನ್ನು ನಿರ್ವಹಿಸುವ ಕೆಲಸ ಕಾರ್ಯಗಳಾ ವಿವರಗಳು
1	ಸಹ ಕಂದಾಯ ಅಧಿಕಾರಿ	<ul style="list-style-type: none"> * ಸಹ ಕಂದಾಯ ಅಧಿಕಾರಿಯವರ ಪ್ರಮುಖ ಕರ್ತವ್ಯ, ಕಂದಾಯ ಮೌಲ್ಯ ಮಾಡುವ ಹಾಗೂ ಆಸ್ತಿ ತೆರಿಗೆ ವಸೂಲಾತಿ ಮೇಲ್ವಿಚಾರಣೆ ಮಾಡುವುದು. * ಕಂದಾಯ ಪರಿವೀಕ್ಷಕರು ಹಾಗೂ ಕಂದಾಯ ವಸೂಲಿಗಾರರ ಕರ್ತವ್ಯದ ಲೋಪದೋಷಗಳ ಬಗ್ಗೆ ಕಂದಾಯ ಅಧಿಕಾರಿಗಳಿಗೆ ವರದಿ ಮಾಡುವುದು. * ಹೊಸದಾಗಿ ಕಂದಾಯ ನಿಗದಿಕರಣದ ಬಗ್ಗೆ ಕಟ್ಟಡಗಳ ಪರಿಶೀಲನೆ. * ಹೆಚ್ಚೆಯ ಕಟ್ಟಡಗಳ ಕಂದಾಯದ ಮನರ್ಹ ನಿಗದಿ ಮಾಡುವುದು. * ತೆರಿಗೆ ಅಪೀಲು ಸ್ಥಾಯಿ ಸಮಿತಿಯ ಸಫೇಗಳಿಗೆ ಹಾಜರಾಗುವುದು. * ಕಂದಾಯ ಇಲಾಖೆಯ ಎಲ್ಲಾ ವ್ಯವಹಾರಗಳನ್ನು ಕಾರ್ಯಗತಗೊಳಿಸುವುದು ಆಗಾಗ್ಗೆ ಕಂದಾಯದ ಬಾಕಿ ವಿವರಗಳನ್ನು ಪಟ್ಟಿ ಮಾಡಿ ಮೇಲಾಧಿಕಾರಿಗಳಿಗೆ ವರದಿ ಮಾಡುವುದು. * ತಮ್ಮ ವ್ಯಾಪ್ತಿಗೆ ಬರುವಂತಹ ಸಿಬ್ಬಂದಿಗಳಿಗೆ ಕೆಲಸ ಕಾರ್ಯಗಳನ್ನು ಹಂಚುವುದು ಹಾಗೂ ಅಧಿನ ಸಿಬ್ಬಂದಿಗಳಿಗೆ ವೇತನ ಬಟ್ಟವಾಡೆ ಮಾಡುವುದು. * ಸಹ ಕಂದಾಯ ಅಧಿಕಾರಿಯವರು ಪ್ರತಿ ವಾರಾಂತ್ಯದಲ್ಲಿ ತಮ್ಮ ದಿನಚರಿಯನ್ನು ಕಂದಾಯ ಅಧಿಕಾರಿಯವರಿಗೆ ಸಲ್ಲಿಸುವುದು.
2	ಕಳೆರಿ ವ್ಯವಸ್ಥಾಪಕರು	<ul style="list-style-type: none"> * ಉಪ ವಿಭಾಗ ಕಳೆರಿಯ ವ್ಯವಸ್ಥಾಪಕರ ನೇರ ಸಂಪರ್ಕಕ್ಕೆ ಒಳಪಟ್ಟಿರುತ್ತದ್ದು, ಗುಮಾಸ್ತರುಗಳಿಗೆ ಮೇಲಿರುತ್ತಾಗಿ. * ಕಂದಾಯ ಉಪವಿಭಾಗದ ಕಾರ್ಯ ವೈಖರಿಗೆ ಅವರುಗಳು ಜವಾಬ್ದಾರರಾಗಿರುತ್ತಾರೆ. ಕಳೆರಿಯಲ್ಲಿನ ಎಲ್ಲಾ ನಿಗದಿತ ದಸ್ತಾವೇಜುಗಳನ್ನು ನಿರ್ವಹಿಸಲಾಗುತ್ತಿದೆಯೇ ಎಂಬುದರೆ ಬಗ್ಗೆ ನಿಗಾರಿಸುವುದು. * ಸಹ ಕಂದಾಯ ಅಧಿಕಾರಿಗಳಿಗೆ ವ್ಯವಸ್ಥಾಪಕರ ಮುಖಾಂತರ ಎಲ್ಲಾ ಕಡತಗಳನ್ನು ಕಳುಹಿಸಬೇಕು ಕಳೆರಿಯ ವ್ಯವಹಾರದಲ್ಲಿ ಯಾವುದೇ ವಿಳಂಬಾ ಆಗಂಡಂತೆ ನೋಡಿಕೊಳ್ಳುವುದು. * ಕಂದಾಯ ವಸೂಲಿಗಾರರ ಕಂದಾಯ ವಸೂಲಾತಿಯ ನಿರ್ವಹಣೆ ಬಗ್ಗೆ ಪರಿಶೀಲನೆ ಮಾಡುವುದು. * ಲೆಕ್ಕ ಪರಿಶೀಲನಾ ವರದಿಗಳ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವುದು.

3	ಪ್ರಥಮ ದಜೆ ಗುಮಾಸ್ತರು	<ul style="list-style-type: none"> * ಪ್ರಥಮ ದಜೆ ಗುಮಾಸ್ತರು ಎಕ್ಸ್‌ಮಿನರ್ ಆಗಿ ಕಾರ್ಯ ನಿರ್ವಹಿಸುವುದು. * ಸಿಬ್ಬಂದಿ ವರ್ಗದವರ ವೇತನದ ಬಿಲ್ಲುಗಳ ನಿರ್ವಹಣೆಗೆ ರಜಾ ಮಂಜೂರಾತಿ, ವೇತನದಲ್ಲಿ ಕಟ್ಟಾವಡಿ ಹಾಗೂ ವಹಿಗಳ ನಿರ್ವಹಣೆ. * ದ್ಯೇನಂದಿನ ಕಂದಾಯ ವಸೂಲಾತಿ ಹಾಗೂ ಜಮೀ ಮಾಡಿರುವ ಬಗ್ಗೆ ಪರಿಶೀಲನೆ, ವಸೂಲಾತಿಯ ದ್ಯೇನಂದಿನ ಹಾಗೂ ಮಾಸಿಕ ವಿವರಗಳನ್ನು ಮುಖ್ಯ ಲೆಕ್ಕಾಧಿಕಾರಿಯವರಿಗೆ ಸಲ್ಲಿಸುವುದು. * ತಿರಸ್ತತ ಚೆಕ್ಕಿಗಳ ವಹಿಯ ನಿರ್ವಹಣೆ ಹಾಗೂ ತಿರಸ್ತತ ಚೆಕ್ಕಿನ ಮೊತ್ತದ ವಸೂಲಾತಿ ಬಗ್ಗೆ ಪರಿಶೀಲನೆ ಮಾಡುವುದು. * ವಿಭಾಗಿಯ ಗುಮಾಸ್ತರುಗಳ ಕಾರ್ಯಗಳ ಪರಿವೀಕ್ಷಣೆ ಹಾಗೂ ಡಿ.ಸಿ.ಬಿ. ವಹಿಗಳ ನಿರ್ವಹಣೆಯ ಬಗ್ಗೆ ಪರಿಶೀಲನೆ. * ವಲಯದ ಲೆಕ್ಕೆ ಪರಿಶೋಧನೆಯ ವರದಿಗಳ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವ ಬಗ್ಗೆ.
4	ವಿಭಾಗಿಯ ಗುಮಾಸ್ತರು	<ul style="list-style-type: none"> * ವಿಭಾಗಿಯ ಲೆಕ್ಕಿಗರು ಅವರುಗಳ ವಾರ್ಡ್‌ಗೆ ಸಂಬಂಧಪಟ್ಟಿಂತೆ ಖಾತಾ ವರ್ಗಾವಣೆ, ವಿಭಜನೆ, ವೇಕೆನ್ನೀ ರೇಮಿಷನ್, ಕಂದಾಯ ನಿಗದಿ, ಅಳೀಲು ಕಡತಗಳ ನಿರ್ವಹಣೆ ಮಾಡುವುದು. * ಕಂದಾಯ ವಸೂಲಿಗಾರರ ದ್ಯೇನಂದಿಕ ವಸೂಲಾತಿಯನ್ನು ರಸೀದಿ ಮಸ್ತಕ ಹಾಗೂ ಬೀದ್ರ ಮಸ್ತಕದೊಂದಿಗೆ ತನಿಬೆ ಮಾಡುವುದು. * ವಾರ್ಡ್ ಡಿ.ಸಿ.ಬಿ. ವಹಿಗಳ ನಿರ್ವಹಣೆ ಹಾಗೂ ಖಾತಾ ವರ್ಗಾವಣೆ ಅಜೆ ಜೊತೆ ಸಲ್ಲಿಸಲಾದ ದಾಖಲಾತಿಗಳ ಪ್ರತಿಗಳನ್ನು ಮೂಲ ದಾಖಲಾತಿಗಳೊಂದಿಗೆ ತಾഴೆ ಮಾಡುವುದು.
5.	ಮೌಲ್ಯಮಾಪಕರು	<ul style="list-style-type: none"> * ಮೌಲ್ಯಮಾಪಕರು ಅವರುಗಳಿಗೆ ಸಂಬಂಧಿಸಿದ ವಾರ್ಡ್‌ನ ಕಂದಾಯ ನಿಗದಿಕರಣ ಹಾಗೂ ಕಂದಾಯ ವಸೂಲಾತಿಗಳಿಗೆ ಜವೈಬ್ಬಾರಿಯಾಗಿರುತ್ತಾರೆ. * ಹೊಸ ಕಂದಾಯ ನಿಗದಿಕರಣದ ಬಗ್ಗೆ ಪರಿಶೀಲಿಸಿ ಪ್ರತಿ ತಿಂಗಳು ಕಳ್ಳೇರಿಗೆ ವಿವರ ನೀಡುವುದು. * ವಾರ್ಡ್ ಮಟ್ಟಡಲ್ಲಿ ನಾಮಾನ್ಯ ಸರ್ವೇ ಮಾಡುವುದು ಕರಿದಾಯದ ಬಾಕಿ ವಸೂಲಾತಿ ಬಗ್ಗೆ ವಾರೆಂಟ್ ಗಳನ್ನು ನೀಡುವುದು ಹಾಗೂ ಬಾಕಿ ವಸೂಲಾತಿ ಬಗ್ಗೆ ಕ್ರಮ ಕ್ಷೇಗೊಳ್ಳುವುದು. * ವಾರ್ಡ್‌ನಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಕಟ್ಟಡಗಳನ್ನು ತೆಗೆದೆಯಿಂದ ತಪ್ಪಿಸಿಕೊಂಡಿರುವ ಪ್ರಕರಣಗಳನ್ನು ಗುರುತಿಸಿ ಅವುಗಳಿಗೆ ಕಂದಾಯ ನಿಗದಿಪಡಿಸುವ ಬಗ್ಗೆ ಸೂಕ್ತ ಕ್ರಮ ಕ್ಷೇಗೊಳ್ಳುವುದು. * ಕಟ್ಟಡದ ಉಪಯೋಗದ ಬದಲಾವಣೆಯ ಬಗ್ಗೆ ವರದಿ ನೀಡುವುದು.

		<ul style="list-style-type: none"> * ತೆರಿಗೆಯಿಂದ ವಿನಾಯಿತಿ ಹೊಂದಿರುವ ಪ್ರಕರಣಗಳ ಬಗ್ಗೆ ವರದಿ ಸಲ್ಲಿಸುವುದು. * ವಾಡ್ ಸಂಬಂಧಪಟ್ಟ ಕಂದಾಯದ ಬೇಡಿಕೆ ಹಾಗೂ ವಸೂಲಾತಿ ಬಗ್ಗೆ ಜವಾಬ್ದಾರರಾಗಿದ್ದು, ಕಂದಾಯ ವಸೂಲಿಗಾರರ ರಸೇದಿ ಮಸ್ತಕಗಳನ್ನು ಆಗಾಗ್ಗೆ ಪರಿಶೀಲಿಸಿ ವೃತ್ತಾಯಗಳೇನಾದರು ಇಡ್ಲಿ ವರದಿ ಮಾಡುವುದು. * ಕಂದಾಯ ನಿಗದಿಯ ಬಗ್ಗೆ ತಕರಾರು ಹಾಗೂ ಮೇಲ್ಮೈನಿಗಳ ಬಗ್ಗೆ ಮೊಣಿವಾದ ವರದಿ ಸಲ್ಲಿಸುವುದು. * ಹೊಲ್ಮಾಪಕರು ತಮ್ಮ ದಿನನಿತ್ಯದ ದಿನಚರಿಯನ್ನು ಸಹ ಕಂದಾಯ ಅಧಿಕಾರಿಯವರಿಗೆ ಸಲ್ಲಿಸುವುದು. ಸಹ ಕಂದಾಯ ಅಧಿಕಾರಿಯವರು ಅವುಗಳನ್ನು ಪರಿಶೀಲಿಸೆ ಮಾಡಿ ಕಂದಾಯ ಅಧಿಕಾರಿಯವರಿಗೆ ಕಳುಹಿಸುವುದು.
6.	ಕಂದಾಯ ಪರಿವೀಕ್ಷಕರು	<ul style="list-style-type: none"> * ಹೊಸದಾಗಿ ನಿಮೂಳಿಸೋಂಡಿರುವ ಕಟ್ಟಡಗಳ ಕಂದಾಯ ನಿಗದಿಕರಣದ ಬಗ್ಗೆ * ಸ್ವತ್ವಗಳ ಖಾತಾ ವಿಭಜನೆಯ ಪ್ರಕರಣಗಳನ್ನು ಪರಿಶೀಲನೆ ಮಾಡಿ ವರದಿ ಸಲ್ಲಿಸುವುದು. * ಅಫ್ರೇಲು ಅಜ್ಞ ಹಾಗೂ ರೆಮಿಷನ್ ವಿಷಯಗಳ ನಿರ್ವಹಣೆ * ಸ್ವತ್ವಗಳಲ್ಲಿ ಹೆಚ್ಚಿಪರಿ ನಿಮೂಳಿ, ಅನಧಿಕೃತ ಕಟ್ಟಡಗಳ ನಿಮೂಳಿ ಹಾಗೂ ಕಂದಾಯ ನಿರ್ದರಣೆ ಅಗದೆ ಕಟ್ಟಡಗಳನ್ನು ಪರಿಶೀಲಿಸಿ ಕಂದಾಯ ನಿಗದಿಯ ಬಗ್ಗೆ ವರದಿ ಸಲ್ಲಿಸುವುದು. * ಕಂದಾಯ ವಸೂಲಾತಿ ಆಗದೆ ಇರುವ ಪ್ರಕರಣಗಳಲ್ಲಿ, ವಾರೆಂಟ್ ಜಾರಿ ಮಾಡುವುದು. * ಸಹ ಕಂದಾಯ ಅಧಿಕಾರಿಗಳು ಆಗಿಂದಾಗ್ಗೆ ನೀಡಲಾದ ಕೆಲಸ ಕಾರ್ಯಗಳ ನಿರ್ವಹಣೆ. * ಕಂದಾಯ ಪರಿವೀಕ್ಷಕರು ಸಾಭಾರಿಕ ದಿನಚರಿಯನ್ನು ವಾರದ ಮೊದಲನೇ ದಿನ ಸಹ ಕಂದಾಯ ಅಧಿಕಾರಿಯವರಿಗೆ ಸಲ್ಲಿಸುವುದು.
7.	ಕಂದಾಯ ವಸೂಲಿಗಾರರು	<ul style="list-style-type: none"> * ಕಂದಾಯ ವಸೂಲಿಗಾರರು ಹೊಲ್ಮಾಪಕರು ನಿಯಂತ್ರಣಾದಲ್ಲಿದ್ದು, ಅವರ ಆದೇಶದ ಅನುಸಾರ ಕಂದಾಯ ವಸೂಲಾತಿ ಹಾಗೂ ಇತರೇ ಕಾರ್ಯಗಳನ್ನು ನಿರ್ವಹಿಸುವುದು ಮಹಾನಗರ ಪಾಲಿಕೆಯ ಕಂದಾಯ ವಸೂಲಾತಿ ಮಾಡುವುದು ಇವರ ಜವಾಬ್ದಾರಿಯಾಗಿರುತ್ತದೆ. * ಕಭೇರಿಯಿಂದ ಬೇಡಿಕೆ ನೋಟೇನನ್ನು ಪಡೆದುಕೊಂಡು ಹ್ಯಾಂಡ್ ಬುಕ್ ನಲ್ಲಿ ಬೇಡಿಕೆಯನ್ನು ನಮೂದಿಸುವುದು ಹ್ಯಾಂಡ್ ಬುಕ್ ಅನ್ನು ತಿಂಗಳಿಗೊಮ್ಮೆ ಹೊಲ್ಮಾಪಕರ ಪರಿಶೀಲನೆಗೆ ತಂದು ಅವರಿಂದ ಸಹಿ ಪಡೆಯಲುವುದು. * ನೋಟೇನ್ ಹಾಗೂ ಸಮನ್ ಗಳನ್ನು ಸಂಕಾಲಿಸಲ್ಪಡಿಸಿ ಹಾಗೂ

		<p>ಸರಿಯಾಗಿ ವಿತರಣೆ ಮಾಡುವುದು ಕಂದಾಯ ವಸೂಲಿಗಾರರು ನೋಟೀಸ್‌ಗಳನ್ನು ಒಂದು ವಾರದೊಳಗೆ ವಿತರಿಸುವುದು.</p> <ul style="list-style-type: none"> * ವಾರೆಂಟ್‌ಗಳನ್ನು ನೀಡುವ ಸಮಯದಲ್ಲಿ ಕಂದಾಯ ವಸೂಲಿಗಾರರು ಮೌಲ್ಯ ಮಾಪಕರಿಗೆ ಸಹಕಾರ ನೀಡುವುದು ಅತ್ಯವಶ್ಯಕವಾಗಿರುತ್ತದೆ. * ಖಾಲಿ ಇರುವ ಸ್ಥಳಗಳನ್ನು ಪರಿಶೀಲನೆ ಮಾಡಿ ಪರಿವೀಕ್ಷಕರ ಗಮನಕ್ಕೆ ತಯಾರಿಸುವುದು. * ನೋಟೀಸ್ ಅನ್ನು ಜಾರಿ ಮಾಡಿದ ನಂತರ ಕಂದಾಯ ವಸೂಲಿಗಾರರು ಕಂದಾಯವನ್ನು ವಸೂಲಿ ಮಾಡಿ ಕೆದ್ದ ಮುಸ್ತಕದಲ್ಲಿ ದಾಖಲಾತಿ ಮಾಡುವುದು. * ಜಪ್ತಿ ವಾರೆಂಟ್ ಅನ್ನು ಜಪ್ತಿ ಸಹಾಯಕ ಮುಖಾಂತರ ಸಂಬಂಧಿಸಿದವರಿಗೆ ಜಾರಿ ಮಡುವುದು ಜಪ್ತಿ ಮಾಡಿದ ಸರಂಜಾಮುಗಳನ್ನು ಮಹಾನಗರ ಪಾಲಿಕೆಯ ಗೋಡಾಮಿಗೆ ತಲುಪಿಸುವುದು ವಾರೆಂಟ್ ಶುಲ್ಕವನ್ನು ವಸೂಲಿ ಮಾಡುವುದು. * ವಸೂಲಿ ಮಾಡಿರುವ ಕಂದಾಯಕ್ಕೆ ರಸೇದಿಯನ್ನು ಜರೂರಾಗಿ ನೀಡುವುದು ವಸೂಲಾತಿ ಮಾಡಿದ ಮೊತ್ತವನ್ನು ಮಾರನೇ ದಿನವೇ ಜಮೆ ಮಾಡುವುದು. * ಸಹ ಕಂದಾಯ ಅಧಿಕಾರಿಗಳು ನಿಯೋಜಿಸಿದ ಕಾರ್ಯಗಳನ್ನು ತಪ್ಪದೇ ನಿರ್ವಹಿಸುವುದು. * ತಮ್ಮ ಸುಪರ್ವಿಸರಿಯವರಿಗೆ ರಸೇದಿ ಮುಸ್ತಕಗಳನ್ನು ಆಡಿಟ್ ಮಾಡಿಸುವುದು, ಮೂರ್ಕಿಯಾಗಿರುವ ರಸೇದಿ ಮುಸ್ತಕಗಳನ್ನು ದಸ್ತಾವೇಜು ವಿಭಾಗಕ್ಕೆ ನೀಡುವುದು.
8.	ಜಪ್ತಿ ಸಹಾಯಕರು	<ul style="list-style-type: none"> * ದಿನ ನಿತ್ಯ ವಸೂಲಾಗುವ ಮೊಬಿಲಿಗಳನ್ನು ದಿನವೇಹಿ ವಸೂಲಾತಿ ಹಟ್ಟಿಯಲ್ಲಿ ನಮೂದಿಸುವುದು. * ವಸೂಲಾತಿ ಮುಸ್ತಕದೊಂದಿಗೆ ತಾಳೆ ಮಾಡಿ ಆಸ್ತಿ ತೆರಿಗೆಯ ಮಾಸಿಕ ಡಿ.ಸಿ.ಬಿ. ಯನ್ನು ತಯಾರಿಸಿ ಪ್ರತಿ ತಿಂಗಳ 5 ನೇ ತಾರೀಖಿನಂದು ಸಲ್ಲಿಸುವುದು. * ಜಪ್ತಿ ಸಹಾಯಕರು ಕಂದಾಯ ವಸೂಲಾತಿ ಸಂಬಂಧ ಕಂದಾಯ ವಸೂಲಿಗಾರರಿಗೆ ಸಹಾಯ ಮಾಡುವುದು. * ಕಾರ್ಯ ನಿರ್ವಹಿಸುವ ಬಗ್ಗೆ ದಿನಂಪ್ರತಿ ದಿನಚರಿಯನ್ನು ವಾರದ ಮೊದಲನೇ ದಿನದಂದು ಸಹ ಕಂದಾಯ ಅಧಿಕಾರಿರವರಿಗೆ ಸಲ್ಲಿಸುವುದು.
9.	ಧರ್ಮ ಬಂದ್ರು	<ul style="list-style-type: none"> * ಕಾರ್ಯ ನಿರ್ವಹಿಸಿದವರಿಗೆ ನೀಡಲಾದ ರಸೇದಿ ಮುಸ್ತಕಗಳಿಗೆ ಇವರು ಜವಾಬ್ದಾರಾಗಿದ್ದು, ರಸೇದಿ ಮುಸ್ತಕಗಳನ್ನು ಕಾರ್ಯ ನಿರ್ವಹಿಸಿದವರಿಗೆ ನೀಡಿರುವ ಬಗ್ಗೆ ರಸೇದಿ ನೀಡಿಕೆ ಮುಸ್ತಕದಲ್ಲಿ ದಾಖಲಾತಿ ಮಾಡಿ ಸಂಬಂಧಪಟ್ಟವರಿಂದ ಸ್ವೀಕೃತಿ ಪಡೆಯುವುದು ಆಡಿಟ್ ಆಗಿರುವ ರಸೇದಿ ಮುಸ್ತಕದ ಕಾಂಟರ್ ಫಾಯಿಲ್‌ಗಳನ್ನು ಸಂಗ್ರಹಿಸುವುದು.

		<ul style="list-style-type: none"> * ದಷ್ಟರ್ ಬಂದ್ ರವರು ಕಭೇರಿಯ ಲೇಖನ ಸಾಮಗ್ರಿಗಳು ಹಾಗೂ ಪೀಠೋಪಕರಣಗಳ ವಹಿ ಹಾಗೂ ನೀಡಿಕೆ ವಹಿಗಳ ನಿರ್ವಹಣೆ ಹಾಗೂ ಜವಾಬ್ದಾರಿ ಮಾಡುವುದು. * ಜಪ್ತಿ ಮಾಡಿದ ವಸ್ತುಗಳ ನಿರ್ವಹಣೆ, ಕಂದಾಯ ಮೂರಣವಾಗಿ ಪಾವತಿಸಿದ ನಂತರ ಸಂಬಂಧಪಟ್ಟ ಕಂದಾಯ ವಸೂಲಿಗಾರರ ದೃಷ್ಟಿಕರಣದೊಂದಿಗೆ ಸದರಿ ವಸ್ತುಗಳನ್ನು ಸಂಬಂಧಪಟ್ಟವರಿಗೆ ಹಿಂದಿರುಗಿಸುವುದು.
10.	ಬೆರಳಚ್ಚುಗಾರರು	<ul style="list-style-type: none"> * ಬೆರಳಚ್ಚುಗಾರರು ತಮಗೆ ವಹಿಸಿದ ಬೆರಳಚ್ಚಿನ ಕೆಲಸವನ್ನು ತ್ವರಿತವಾಗಿ ತಪ್ಪಿಲ್ಲದೆ, ಅಚ್ಚಕಟ್ಟಾಗಿ ಬೆರಳಚ್ಚು ಮಾಡುವುದು * ಬೆರಳಚ್ಚು ಮಾಡಿದ ಪ್ರತಿಗಳಲ್ಲಿ ಯಾವುದೇ ಒಮ್ಮೆ ತಪ್ಪಗಳಿಗೆ ಅವರೇ ಜವಾಬ್ದಾರಾಗಿರುತ್ತಾರೆ. * ಬೆರಳಚ್ಚುಗಾರರು ಬೆರಳಚ್ಚು ಮಾಡಿದ ಶುದ್ಧ ಪ್ರತಿಗಳ ಎಡಭಾಗದಲ್ಲಿ ಅವರುಗಳ ಇನ್ಸಿಯಲ್ ಹಾಗೂ ದಿನಾಂಕವನ್ನು ನಮೂದಿಸುವುದು. * ದಿನಂ ಪ್ರತಿ ಬೆರಳಚ್ಚು ಮಾಡಿದ ವಿವರಗಳ ಬಗ್ಗೆ ವಹಿಯ ನಿರ್ವಹಣೆ ಮಾಡುವುದು.
11	ನಾಲ್ಕನೇ ದರ್ಜೆ ನೌಕರರು	<ul style="list-style-type: none"> * ಇವರುಗಳು ಕಭೇರಿಯ ಮುಖ್ಯಸ್ಥರು ನಿರ್ದೇಶಿಸುವ ಕೆಲಸ ಕಾರ್ಯಗಳನ್ನು ಯಾವುದೇ ದೂರು ಬರದಂತೆ ನಿರ್ವಹಿಸುವುದು.

111. ಮೇಲ್ವಿಚಾರಣೆ ಮತ್ತು ಜವಾಬ್ದಾರಿಗಳನ್ನು ಒಳಗೊಂಡಂತೆ ತೀರ್ಮಾನ ಕೈಗೆಂಬ್ಬುವಲ್ಲಿ ಅನುಸರಿಸುವ ಕ್ರಮಗಳು : ಕಭೇರಿಯ ಸಿಬ್ಬಂದಿಯವರು ಸಾರ್ವಜನಿಕರಿಂದ ಬಂದಂತಹ ಖಾತಾ ವರ್ಗಾವಣೆ, ನೊಂದಾವಣೆ, ವಿಭಜನೆ ಹಾಗೂ ಒಂದುಗೂಡಿಸುವ ಸಂಬಂಧ ಅರ್ಜಿಗಳನ್ನು ಸ್ವೀಕರಿಸಿ ಸಂಬಂಧ ಪಟ್ಟ ವಾಡ್‌ನ ಕಂದಾಯ ಪರಿವೀಕ್ಷರು ಹಾಗೂ ಮೌಲ್ಯಮಾಪಕರುಗಳಿಗೆ ಸ್ಥಳಪರಿಶೀಲನೆ ಹಾಗೂ ವರದಿಗಾಗಿ ನೀಡಿ, ಸದರಿ ವರದಿಯ ಮೇರೆಗೆ ಸಹ ಕಂದಾಯ ಅಧಿಕಾರಿಗಳು ಖಾತಾ ವರ್ಗಾವಣೆಗೆ ಮಂಜೂರಾತಿ ನೀಡಿ, ಖಾತಾ ನೊಂದಾವಣೆ, ವಿಭಜನೆ ಹಾಗೂ ಒಂದುಗೂಡಿಸುವಿಕೆಗೆ ಕಂದಾಯ ಅಧಿಕಾರಿಗಳು (ಪಟ್ಟಿಮು) ರವರಿಗೆ ವರದಿ ನೀಡಿ ಸದರಿ ಅಧಿಕಾರಿಯವರಿಂದ ಅನುಮೋದನೆ ಪಡೆದ ನಂತರ ಸಾರ್ವಜನಿಕರಿಗೆ ದಾಖಲಾತಿಗಳನ್ನು ನೀಡುವುದು. ಕಂದಾಯ ನಿಗದಿಯ ಬಗ್ಗೆ ಮೇಲ್ನಾವಿ ಬಂದಂತಹ ಪ್ರಕರಣಗಳನ್ನು ಪರಿಶೀಲಿಸಿ, ತೀರ್ಮಾನಕ್ಕಾಗಿ ಮೇಲಾಧಿಕಾರಿಗಳಿಗೆ ವರದಿ ಮಾಡಿ, ಮೇಲಾಧಿಕಾರಿಗಳ ತೀರ್ಮಾನವನ್ನು ಅಭ್ಯರ್ಥಿ ಮಾಹಿತಿ ನೀಡುವುದು.

4. ಕಾರ್ಯ ನಿರ್ವಹಿಸುವಲ್ಲಿ ಅನುಸರಿಸುವ ಮಾನದಂಡಗಳು : ಮಾನ್ಯ ಆಯುಕ್ತರು, ಉಪ ಆಯುಕ್ತರು (ಕಂದಾಯ) ಜಂಟಿ ಆಯುಕ್ತರು (ಪಟ್ಟಿಮು) ರವರುಗಳು ಕಾಲಕಾಲಕ್ಕೆ ನೀಡುವ ಸೂಚನೆಗಳನ್ನು ಪಾಲಿಸಿ ಕ್ರಮವೆಹಿಸಲಾಗುವುದು.

5. ಅದರ ಕಾರ್ಯಗಳನ್ನು ನೇರವೇರಿಸುವುದಕ್ಕಾಗಿ ಅದು ಹೊಂದಿರುವ ಅಥವಾ ನಿಯಂತ್ರಣಾದಲ್ಲಿರುವ ಅಥವಾ ಅದರ ಉದ್ದೇಶಿಗಳು ಬಳಸುವ ನಿಯಮಗಳು, ವಿನಿಯಮನಗಳು, ಅನುಷ್ಠಾನಗಳು, ಕೈಪಿಡಿಗಳು ಮತ್ತು ಧಾರ್ವಾತೀಗಳನ್ನು :

ಮಾನ್ಯ ಆಯುಕ್ತರು ನೀಡುವ ಸೂಚನೆಗಳು

6. ಇಲಾಖೆ ಹೊಂದಿರುವ ದಸ್ತಾವೇಚುಗಳ ಪಟ್ಟಿ :

1	ಹಾಜರಾತಿ ಮನ್ತ್ರ	18	ಕೆ.ಟೀ.ಆರ್ ಮತ್ತು ಪಿ.ಆರ್. ರಿಜಿಸ್ಟ್ರ್
2	ಸಿ.ಎಲ್. ರಿಜಿಸ್ಟ್ರ್	19	ಅನೆನ್‌ ಮೆಂಟ್ ರಿಜಿಸ್ಟ್ರ್
3	ಲೇಟ್ ಅಟೆಡೆನ್ಸ್	20	ಮುಟ್ಟೇಷನ್ ರಿಜಿಸ್ಟ್ರ್
4	ಚಲನವಲಯ ಮನ್ತ್ರ	21	ಅಫೀಲ್ ರಿಜಿಸ್ಟ್ರ್
5	ಸಂಬಳ ಬಟ್ಟವಾಡೆ ಮನ್ತ್ರ	22	ರೆಮಿಷನ್ ರಿಜಿಸ್ಟ್ರ್
6	ಕ್ಯಾಶ್ ಬುಕ್	23	ದಿನವಹಿ ವಸೂಲಾತಿ ಮನ್ತ್ರ
7	ಚರ್ಕ್ ರಿಜಿಸ್ಟ್ರ್	24	ಕಿರ್ದ ಮನ್ತ್ರ
8	ಸಿಬ್ಬಂದಿಗಳ ಸೇವಾವಹಿಗಳು	25	ಬಾಕಿ ಪಟ್ಟಿ ಮನ್ತ್ರ
9	ಮುಂಗಡ ಕಟ್ಟಾವಣೆ ರಿಜಿಸ್ಟ್ರ್	26	ಹ್ಯಾಂಡ್ ಬುಕ್
10	ಇನ್‌ ವಡ್‌ ಮತ್ತು ಷಟ್ಟ್‌ ವಡ್‌ ಮನ್ತ್ರ	27	ಲೀನ್‌ ರಿಜಿಸ್ಟ್ರಾರ್
11	ಸಾರ್ಕ್ ರಿಜಿಸ್ಟ್ರಾರ್	28	ಲೀನ್‌ ಡಿ.ಸಿ.ಬಿ. ರಿಜಿಸ್ಟ್ರ್
12	ಪೀರೋಪಕರಣಗಳ ಮನ್ತ್ರ	29	ಬೆಂ.ಮ.ಪಾ.ಸ್ವತ್ತುಗಳ ರಿಜಿಸ್ಟ್ರ್
13	ರಸೀದಿಗಳ ನೀಡಿಕೆ ಮನ್ತ್ರ		
14	ವಾರ್ಷಿಕ ವೇತನ ಬಡ್ಟಿ ಮಂಜೂರಾತಿ ಮನ್ತ್ರ		
15	ಟೆಲ್ಫೋನ್ ರಿಜಿಸ್ಟ್ರ್		
16	ಆಡಿಟ್ ಪರಿಶೋಧನ ವರದಿ ಮನ್ತ್ರ		
17	ಎ.ಸಿ. ಬಿಲ್‌ ಡಿ.ಸಿ. ಬಿಲ್‌ ರಿಜಿಸ್ಟ್ರ್		

7. ಅದರ ಕಾರ್ಯನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಡನೆ ಸಮಾಲೋಚನಲು ಅಥವಾ ಅವರ ಪ್ರಾತಿನಿಧ್ಯವಿರುವಂತೆ ಮಾಡಲು ಇರುವಂಥ ಯಾವುದೇ ವ್ಯವಸ್ಥೆಯ ವಿವರಗಳು :

ಸಹ ಕಂದಾಯ ಅಧಿಕಾರಿ ಮಹಾಲಕ್ಷ್ಮಿಪುರ ವಲಯದ ವಾರ್ಡ್ 43, 44, 67 ಮತ್ತು 74 ವ್ಯಾಪ್ತಿಯ ಸ್ವತ್ತಗಳ ವಾತಾ ವರ್ಗಾವಣೆ, ನೊಂದಾವಣೆ, ವಿಭಜನೆ ಹಾಗೂ ಒಂದುಗೂಡಿನುವ ಸಂಬಂಧ ಹಾಗೂ ಸ್ವತ್ತಗಳ ತೆರಿಗೆ ನಿರ್ಧರದ ವಿರುದ್ಧ ಸಲ್ಲಿಸಲಾದ ಮೇಲ್ನುನವಿಗಳನ್ನು ಸ್ವೀಕರಿಸಿ ಸದರಿ ಅರ್ಜಿಗಳನ್ನು ನಿಗದಿತ ಕಾಲಮಿತಿಯಲ್ಲಿ ವಿಶೇಷಾರ್ಥ ಮಾಡುವುದು.

8. ಮಂಡಳಿಗಳು, ಪರಿಷತ್ತಗಳು, ಸಮಿತಿಗಳು ಅಥವಾ ಇತರ ನಿಕಾಯಗಳು ಮತ್ತು ಅದರ ಭಾಗವಾಗಿ ಅಥವಾ ಅದರ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ವ್ಯಕ್ತಿಗಳನ್ನೊಂದ ಮಂಡಳಿಗಳು, ಘರತ್ತಗಳು, ಸಮಿತಿಗಳ ಮತ್ತು ಇತರ ನಿಕಾಯಗಳ ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆಯೇ ಅಥವಾ ಅಂತಹ ಸಭೆಗಳ ನಡವಳಿಗಳು ಸಾರ್ವಜನಿಕರಿಗೆ ದೊರೆಯುತ್ತವೆಯೇ ಎಂಬುದರ ವಿವರಪಟ್ಟಿಕೆಯನ್ನು

ಸರ್ಕಾರದ ಆದೇಶದಂತೆ ಮಹಾನಗರ ಪಾಲಿಕೆಯ ಕಾರ್ಯವೈಲರಿಯ ಬಗ್ಗೆ ವಾರ್ಡ್ ಸಮಿತಿಗಳನ್ನು ರಚಿಸಿದ್ದು, ಇದರಲ್ಲಿ ಚುನಾಯಿತ ಪ್ರತಿನಿಧಿಗಳಾದ ನಗರಸಭಾ ಸದಸ್ಯರು, ನಾಮನಿದೇಶಿತ ವಾರ್ಡ್ ಸಮಿತಿ ಸದಸ್ಯರು ಹಾಗೂ ಸಂಘ ಸಂಸ್ಥೆಯವರು ಸದಸ್ಯರುಗಳಾಗಿದ್ದು, ತಿಂಗಳಿಗೊಮ್ಮೆ ಸಭೆ ಸೇರಿ ಕುಂದು ಕೊರತೆಗಳ ಬಗ್ಗೆ ಚಚೆ ನಡೆಸಿ ಸಲಹೆಗಳನ್ನು ನೀಡಲಾಗುವುದು. ಈ ಸಭೆಗಳು ಸಾರ್ವಜನಿಕರಿಗೂ ಮುಕ್ತವಾಗಿರುತ್ತದೆ ಹಾಗೂ ಸದರಿ ಸಭೆಗಳ ನಡವಳಿಕೆಗಳು ಸಾರ್ವಜನಿಕರಿಗೆ ಲಭ್ಯವಿರುತ್ತದೆ.

9. ಕಳೆರಿಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ ನಿರ್ದೇಶಿಕೆ :

ಕ್ರಮ ಸಂಖ್ಯೆ	ಹೆಸರು ಮತ್ತು ವಿಳಾಸ	ಕಳೆರಿ ವಿಳಾಸ	ದೂರವಾಣಿ
1	ಶ್ರೀಮತಿ ಶಮನ್ ಸಹ ಕಂದಾಯ ಅಧಿಕಾರಿ	ನ.ಕಂ.ಅ. (ಮ.ಲ.ಮ) ಭಾಷ್ಯಂ ಪಾರ್ಕ್ ಬೆಂಗಳೂರು	23568447
2	ಶ್ರೀಮತಿ. ಬಿ.ಎಸ್. ಸುನಂದ ವ್ಯವಸ್ಥಾಪಕರು	ನ.ಕಂ.ಅ. (ಮ.ಲ.ಮ) ಭಾಷ್ಯಂ ಪಾರ್ಕ್ ಬೆಂಗಳೂರು	23568447
3	ಶ್ರೀ ಇ. ನಾಗೇಂದ್ರ ಪ್ರಫ್ರಮ ದಜ್ಞ ಸಹಾಯಕರು	ನ.ಕಂ.ಅ. (ಮ.ಲ.ಮ) ಭಾಷ್ಯಂ ಪಾರ್ಕ್ ಬೆಂಗಳೂರು	23568447

ದ್ವಿತೀಯ ದಜೆಸ್ ಸರ್ಕಾರಿಕರು			
4	ರಾಮಕೃಷ್ಣ ಜಿ.ಎಂ.	ನ.ಕೆ.ಅ. (ಮ.ಲ.ಮು) ಭಾಷ್ಯಂ ಪಾರ್ಕ್ ಬೆಂಗಳೂರು	23568447
5	ಕೃಷ್ಣಪ್ಪ	ನ.ಕೆ.ಅ. (ಮ.ಲ.ಮು) ಭಾಷ್ಯಂ ಪಾರ್ಕ್ ಬೆಂಗಳೂರು	23568447
6	ರಾಘವೇಂದ್ರ	ನ.ಕೆ.ಅ. (ಮ.ಲ.ಮು) ಭಾಷ್ಯಂ ಪಾರ್ಕ್ ಬೆಂಗಳೂರು	23568447
7	ಸರಸ್ವತಿ	ನ.ಕೆ.ಅ. (ಮ.ಲ.ಮು) ಭಾಷ್ಯಂ ಪಾರ್ಕ್ ಬೆಂಗಳೂರು	23568447
ಮೌಲ್ಯಮಾಪಕರು			
8	ಚಿಕ್ಕತಿಮೃಣಿ	ನ.ಕೆ.ಅ. (ಮ.ಲ.ಮು) ಭಾಷ್ಯಂ ಪಾರ್ಕ್ ಬೆಂಗಳೂರು	23568447
9	ಎನ್.ಎನ್. ವೆಂಕಟೇಶ್	ನ.ಕೆ.ಅ. (ಮ.ಲ.ಮು) ಭಾಷ್ಯಂ ಪಾರ್ಕ್ ಬೆಂಗಳೂರು	23568447
ಕಂದಾಯ ಪರಿವೀಕ್ಷಕರು			
10	ಎನ್. ರಘು	ನ.ಕೆ.ಅ. (ಮ.ಲ.ಮು) ಭಾಷ್ಯಂ ಪಾರ್ಕ್ ಬೆಂಗಳೂರು	23568447
11	ಸಿಗ್ರೀಗೋಡ	ನ.ಕೆ.ಅ. (ಮ.ಲ.ಮು) ಭಾಷ್ಯಂ ಪಾರ್ಕ್ ಬೆಂಗಳೂರು	23568447
12	ಸಿ.ಟಿ. ಹನುಮಂತರಾಜು	ನ.ಕೆ.ಅ. (ಮ.ಲ.ಮು) ಭಾಷ್ಯಂ ಪಾರ್ಕ್	23568447
13	ಸುಂದರೇಶ್. ಆರ್.	ನ.ಕೆ.ಅ. (ಮ.ಲ.ಮು) ಭಾಷ್ಯಂ ಪಾರ್ಕ್ ಬೆಂಗಳೂರು	23568447
ಕಂದಾಯ ವಸೂಲಿಗಾರರು			
14	ಟಿ.ಎನ್. ರವಿ	ನ.ಕೆ.ಅ. (ಮ.ಲ.ಮು) ಭಾಷ್ಯಂ ಪಾರ್ಕ್ ಬೆಂಗಳೂರು	23568447
15	ಸಂಪಂಗಿ	ನ.ಕೆ.ಅ. (ಮ.ಲ.ಮು) ಭಾಷ್ಯಂ ಪಾರ್ಕ್ ಬೆಂಗಳೂರು	23568447
16	ಸುಷ್ಣಿ	ನ.ಕೆ.ಅ. (ಮ.ಲ.ಮು) ಭಾಷ್ಯಂ ಪಾರ್ಕ್ ಬೆಂಗಳೂರು	23568447
17	ವಿ ಟಬಲೇಶ್	ನ.ಕೆ.ಅ. (ಮ.ಲ.ಮು) ಭಾಷ್ಯಂ ಪಾರ್ಕ್ ಬೆಂಗಳೂರು	23568447

18	ಚೆಂದ್ರಯ್ಯ	ನ.ಕ೦.ಅ. (ಮ.ಲ.ಮ) ಭಾಷ್ಯಂ ಪಾರ್ಕ್ ಬೆಂಗಳೂರು	23568447
ನಾಲ್ಕನೇ ದಜೀ ನೋಕರರು			
19	ತಿಮ್ಮಯ್ಯ	ನ.ಕ೦.ಅ. (ಮ.ಲ.ಮ) ಭಾಷ್ಯಂ ಪಾರ್ಕ್ ಬೆಂಗಳೂರು	23568447
20	ಮಂಜುನಾಥ	ನ.ಕ೦.ಅ. (ಮ.ಲ.ಮ) ಭಾಷ್ಯಂ ಪಾರ್ಕ್ ಬೆಂಗಳೂರು	23568447
21	ಎನ್. ರಾಮಚಂದ್ರ	ನ.ಕ೦.ಅ. (ಮ.ಲ.ಮ) ಭಾಷ್ಯಂ ಪಾರ್ಕ್ ಬೆಂಗಳೂರು	23568447
ಚಾಲಕರು			
22	ಜಯರಾಮಯ್ಯ	ನ.ಕ೦.ಅ. (ಮ.ಲ.ಮ) ಭಾಷ್ಯಂ ಪಾರ್ಕ್ ಬೆಂಗಳೂರು	23568447
ಧಾರ್ತರ್ ಬಂದ್ರ			
23	ಕೃಷ್ಣಮೂರ್ತಿ	ನ.ಕ೦.ಅ. (ಮ.ಲ.ಮ) ಭಾಷ್ಯಂ ಪಾರ್ಕ್ ಬೆಂಗಳೂರು	23568447

10. ನಿಯಮಾನುಸಾರ ಅಧಿಕಾರಿಗಳು ಮತ್ತು ಸಿಬ್ಬಂಡಿ ವರ್ಗದವರು ಪಡೆಯುತ್ತಿರುವ ಮಾಸಿಕ ವೇತನದ ವಿವರಗಳು :

ಕ್ರಮ ಸಂಖ್ಯೆ	ಹೆಸರು ಮತ್ತು ವಿಳಾಸ	ವೇತನ ಶ್ರೇಣಿ	ಮೂಲ ವೇತನ
1	ಶ್ರೀಮತಿ ಶಮನ್ ಸಹ ಕಂದಾಯ ಅಧಿಕಾರಿ	11400–21600	12650
2	ಶ್ರೀಮತಿ. ಬಿ.ವಸ್. ಸುನಂದ ವ್ಯವಸ್ಥಾಪಕರು	10000–18150	10250
3	ಶ್ರೀ ಇ. ನಾಗೇಂದ್ರ ಪ್ರಥಮ ದಜೀ ಸಹಾಯಕರು	7275–13350	7800
ದ್ವಿತೀಯ ದಜೀ ಸಹಾಯಕರು			
4	ರಾಮಕೃಷ್ಣ ಜಿ.ಎಂ.	6250–12000	7625
5	ಕೃಷ್ಣಪ್ಪ	6250–12000	7625
6	ರಾಘವೇಂದ್ರ	5800–10500	
7	ಸರಸ್ವತಿ	5800–10500	5400

ಮೌಲ್ಯಮಾಪಕರು			
8	ಚಿಕ್ಕತೆಮ್ಮಣಿ	10000–18150	13350
9	ಎನ್.ಎನ್. ಹೆಂಕಟೇಶ್	10000–18150	10250
ಕಂದಾಯ ಪರಿವೀಕ್ಷಕರು			
10	ಎನ್. ರಘು	7275–13350	10000
11	ಸಿಂಗಿರ್ನಾಡ್	7275–13350	9275
12	ಸಿ.ಟಿ.ಹನುಮಂತರಾಜು	7275–13350	7450
13	ಸುಂದರೇಶ್. ಅರ್	7275–13350	12000
ಕಂದಾಯ ವಸೂಲಿಗಾರರು			
14	ಟಿ.ಎನ್. ರವಿ	5800–10500	5900
15	ಸಂಪಂಗಿ	5800–10500	8200
16	ಸುಷ್ಣಿ	5800–10500	8200
17	ವಿ.ಬಳಸ್ತೇಶ್	5800–10500	6000
18	ಚಂದ್ರಯ್ಯ. ಎನ್.ಟಿ.	5800–10500	6375
ನಾಲ್ಕನೇ ದರ್ಜೆ ನೋಕರರು			
19	ತಿಮ್ಮಯ್ಯ	5200–7275	6650
20	ಮಂಜುನಾಥ್	4800–7275	5800
21	ರಾಮಚಂದ್ರ ಎನ್.	4800–7275	4900
ಒಳಕರು			
22	ಜಯರಾಮಯ್ಯ	5800–10500	7275
ಜಟಿ ಸಹಾಯಕರು			
23	ಕೃಷ್ಣಮೂರ್ತಿ	5200–7275	5200

11. 2008-09ನೇ ಯಾವ ಆಯವ್ಯಾದಲ್ಲ ಲೆಕ್ಕ ಶೀಳಿಕೆಯಡಿಯಲ್ಲ ನಿಗದಿ ಪಡಿಸಲಾದ ಅನುದಾನ ವಿವರಗಳು :

- 8 - ಕಂದಾಯ
- ೯ - ವೇತನಗಳು
- ೧ - ಅಧಿಕಾರಿಗಳ ವೇತನ
- ೨ - ಸಿಬ್ಬಂದಿಗಳ ವೇತನ

12. ಹಂಜಿಕೆ ಮಾಡಲಾದ ಮೊಬಿಲಿಗನ್ನೊಳಗೊಂಡು, ಸಹಾಯಧನ ಕಾರ್ಯಕ್ರಮಗಳ ಜಾರಿಯ ವಿಧಾನವನ್ನು ಅಂತಹ ಕಾರ್ಯ ಕ್ರಮಗಳ ಫಲಾನಿಭವಿಗಳ ವಿವರಗಳನ್ನು :
ಯಾವುದು ಇಲ್ಲ.

13. ಅದು ನೀಡಿರುವ ರಿಯಾತಿಗಳನ್ನು ಅನುಮತಿ ಹತ್ತಿಗಳನ್ನು ಅಥವಾ ಅಧಿಕಾರ ಹತ್ತಿಗಳನ್ನು ಪಡೆಯುವವರ ವಿವರಗಳು :

ಯಾವುದು ಇಲ್ಲ.

14. ಅದರ ಬಳಿ ಅಭ್ಯಾಸಿರುವ ಅಥವಾ ಅದು ಹೊಂದಿರುವ ವಿದ್ಯಾನ್ಯಾನ ರೂಪಕ್ಕೆ ಹರಿವತ್ತಿನಿರುವ ಮಾಹಿತಿಗೆ ಸಂಬಂಧಿಸಿದ ವಿವರಗಳನ್ನು :

ಯಾವುದು ಇಲ್ಲ.

15. ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಜನಾಲಯವನ್ನು ನಿರ್ವಹಿಸುತ್ತಿದ್ದಾಗಿ ಅದರ ಕೆಲಸದ ಸಮಯವನ್ನೊಂಬತ್ತಾಗಿ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯಾವಿರುವ ಸೌಲಭ್ಯಗಳ ವಿವರಗಳನ್ನು :

ಯಾವುದು ಇಲ್ಲ.

16. ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು, ಪದನಾಮಗಳು ಮತ್ತು ಇತರ ವಿವರಗಳನ್ನು :

ಸಹ ಕಂದಾಯ ಅಧಿಕಾರಿ, ಮಹಾಲಕ್ಷ್ಮಿಮರ ವಲಯ, ಭಾಷ್ಯಂ ಹಾಕ್‌, ಬೆಂಗಳೂರು ಮಹಾನಗರ ಹಾಲಿಕೆ.

17. ನಿಯಬಿಸನಹುದಾದಂತಹ ಇತರ ಮಾಹಿತಿಯನ್ನು ಪ್ರಕಟಿಸತಕ್ಕದ್ದು ಮತ್ತು ಆ ತರುವಾಯ ಪ್ರತಿಷ್ಠಣ ಈ ಪ್ರಕಟಣೆಗಳನ್ನು ಅಂಧಿನವರೆಗೆ ಹರಿಷ್ಟಿರಿಸತಕ್ಕದ್ದು :

ಹಾಲಿಕೆ ವರ್ತಿಯಿಂದ ಯಾವುದಾದರೂ ಮಾಹಿತಿಗಳನ್ನು ನಿಗದಿಗೊಳಿಸಿದಲ್ಲಿ ಅದನ್ನು ಅಳವಡಿಸಲಾಗುವುದು.

ಸಹ ಕಂದಾಯ ಅಧಿಕಾರಿ
ಮಹಾಲಕ್ಷ್ಮಿಮರ ವಲಯ
ಬೃಹತ್ ಬೆಂಗಳೂರು ಮಹಾನಗರ ಹಾಲಿಕೆ